

KARNATAKA POWER TRANSMISSION CORPORATION LIMITED

Departmental examination – July-2013

ASSISTANT GRADE - PART-A - PAPER II

(KEB Accounts Manual Volume I & II, Conditions of Supply of Electricity & Current Tariffs, Karnataka Electricity Reform Act 1999, Financial Management)

(Books, Guides Notes etc., are not allowed)

Date: 17.07.2013

Maximum Marks: 100

Time: 2.30 pm to 5.30.pm

PART-A

40

1. The conditions of supply of Electricity of the Distribution Licensees in the state of Karnataka shall come into force with effect from

(A) 3.05.2005 (B) 14.8.2003 (C) 17.06.2006 (D) 27.01.2004

ಕರ್ನಾಟಕ ರಾಜ್ಯದಲ್ಲಿ ವಿತರಣಾ ಪರವಾನಗಿದಾರರು ವಿದ್ಯುತ್ ಸರಬರಾಜು ಮಾಡುವುದಕ್ಕೆ ಅನುಸರಿಸಬೇಕಾದ ನಿಬಂಧನೆಗಳು ಜಾರಿಗೆ ಬಂದ ದಿನಾಂಕ

(A) 3.5.2005 (B) 14.8.2003 (C) 17.6.2006 (D) 27.1.2004

2. The service main work carried out through contractor of an applicant shall stand guarantee for a period of

(A) two years (B) three years (C) one year (D) five years

ಅರ್ಜಿದಾರರ ಪರವಾಗಿ ಗುತ್ತಿಗೆದಾರರು ನಿರ್ವಹಿಸಿದ ಸೇವಾ ಮಾರ್ಗದ ಕೆಲಸ ಖಾತರಿಯ ಅವಧಿ

(A) 2 ವರ್ಷ (B) 3 ವರ್ಷ (C) ಒಂದು ವರ್ಷ (D) 5 ವರ್ಷ

3. Rebate on demand and energy charges admissible under LT3 category to Public Telephone Booths having STD/ISD/Fax facility run by physically handicapped persons is

(A) 20% (B) 5% (C) 10% (D) 15%

ಎಲ್.ಟಿ-3 ದರ ಅನುಸೂಚಿಯಲ್ಲಿ ಅಂಗವಿಕಲರು ನಡೆಸುವ ಎಸ್.ಟಿ.ಡಿ/ಐ.ಎಸ್.ಡಿ/ಫ್ಯಾಕ್ಸ್ ಸೌಲಭ್ಯವಿರುವ ಸಾರ್ವಜನಿಕ ದೂರವಾಣಿ ಬೂತ್‌ಗಳಿಗೆ ಮಾಸಿಕ ಬಿಲ್‌ನಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆ ಶುಲ್ಕದಲ್ಲಿ ರಿಯಾಯಿತಿ

(A) 20% (B) 5% (C) 10% (D) 15%

4. The maximum period of renewal of temporary power supply by the officer empowered to sanction is

(A) 6 months (B) 3 years (C) 2 years (D) 5 years

ತಾತ್ಕಾಲಿಕ ವಿದ್ಯುತ್ ಸರಬರಾಜನ್ನು ಮಂಜೂರು ಮಾಡಿರುವ ಅಧಿಕಾರಿಯು ನವೀಕರಿಸಬಹುದಾದ ಗರಿಷ್ಠ ಅವಧಿ

(A) ಆರು ತಿಂಗಳು (B) 3 ವರ್ಷ (C) 2 ವರ್ಷ (D) 5 ವರ್ಷ

5. If the meter of required capacity is not available for replacement of burnt out meter the installation shall be connected on DC basis and immediate action taken to fix a good meter within

(A) 7 days (B) 15 days (C) 30 days (D) 3 days

ಸುಟ್ಟು ಹೋದ ಮಾಪಕವನ್ನು ಬದಲಾಯಿಸಲು ಸೂಕ್ತ ಸಾಮರ್ಥ್ಯದ ಮಾಪಕವು ತಕ್ಷಣ ಸಿಗದಿದ್ದಲ್ಲಿ, ಅಂತಹ ಸ್ಥಾವರಗಳಿಗೆ ನೇರ ಸಂಪರ್ಕ ವಿದ್ಯುತ್ ಕಲ್ಪಿಸಿ ಒಳ್ಳೆ ಮಾಪಕವನ್ನು ಜೋಡಿಸಬೇಕಾದ ಗರಿಷ್ಠ ಅವಧಿ

(A) 7 ದಿವಸ (B) 15 ದಿವಸ (C) 30 ದಿನಗಳು (D) 3 ದಿವಸ

6. In all cases of monthly electricity bill exceeding one lakh and above payment is made 10 days in advance of the due date the rate of incentive for prompt payment is
 (A) 0.15% (B) 0.20% (C) 0.25% (D) 0.30%
 ಮಾಸಿಕ ವಿದ್ಯುತ್ ಬಿಲ್ಲಿನ ಮೊತ್ತ ಒಂದು ಲಕ್ಷಕ್ಕಿಂತ ಹೆಚ್ಚಾಗಿದ್ದು ಬಿಲ್ಲನ್ನು ಗಡುವು ದಿನಾಂಕದ 10 ದಿನದೊಳಗೆ ಪಾವತಿಸಿದರೆ ಪ್ರಾಮಾಣಿಕ ಪಾವತಿ ರಿಯಾಯಿತಿ ದರ
 (A) 0.15% (B) 0.20% (C) 0.25% (D) 0.30% 0
7. Charges for transfer of HT installations to a new consumer is
 (A) Rs.50/- (B) Rs.100/- (C) Rs.500/- (D) Rs.250/- 0
 ಹೆಚ್.ಟಿ. ಸ್ಥಾವರವನ್ನು ಹೊಸ ಗ್ರಾಹಕರಿಗೆ ವರ್ಗಾವಣೆ ಮಾಡುವುದಕ್ಕೆ ವಿಧಿಸುವ ಶುಲ್ಕ
 (A) ರೂ.50/- (B) ರೂ.100/- (C) ರೂ.500/- (D) ರೂ.250/-
8. Charges for conversion of an installation under LT category
 (A) Rs.200/- (B) Rs.500/- (C) Rs.50/- (D) Rs.100/-
 ಎಲ್.ಟಿ. ಪ್ರವರ್ಗದಡಿಯಲ್ಲಿ ಸ್ಥಾವರದ ಬದಲಾವಣೆಗೆ ಪಾವತಿಸಬೇಕಾದ ಶುಲ್ಕ
 (A) ರೂ.200/- (B) ರೂ.500/- (C) ರೂ.50/- (D) ರೂ.100/- 0
9. Charges for reading of meter and issue of bill of LT installation on request by the consumer
 (A) Rs.50/- (B) Rs.100/- (C) Rs.150/- (D) Rs.200/- 0
 ಎಲ್.ಟಿ. ಸ್ಥಾವರದ ಮಾಪಕವನ್ನು ಗ್ರಾಹಕರ ಕೋರಿಕೆ ಮೇರೆಗೆ ಓದಿ ಬಿಲ್ಲನ್ನು ಕೊಡುವುದಕ್ಕೆ ವಿಧಿಸುವ ಶುಲ್ಕ
 (A) ರೂ.50/- (B) ರೂ.100/- (C) ರೂ.150/- (D) ರೂ.200/-
10. The minimum contract demand for HT supply shall be
 (A) 15 KVA (B) 25 KVA (C) 50 KVA (D) 100 KVA
 ಹೆಚ್.ಟಿ. ಸರಬರಾಜು ಪಡೆಯುವುದಕ್ಕೆ ಕನಿಷ್ಠ ಗುತ್ತಿಗೆ ಬೇಡಿಕೆ
 (A) 15 ಕೆವಿಎ (B) 25 ಕೆವಿಎ (C) 50 ಕೆವಿಎ (D) 100 ಕೆವಿಎ
11. If LT-2(A) consumers instal and use the solar water heater the maximum rebate allowed per installation is
 (A) Rs.25/- (B) Rs.50/- (C) Rs.75/- (D) Rs.60/- 0
 ಎಲ್.ಟಿ-2(ಎ) ಗ್ರಾಹಕರು ಸೌರಶಕ್ತಿ ಚಾಲಿತ ನೀರು ಕಾಯಿಸುವ ಯಂತ್ರ ಸ್ಥಾಪಿಸಿದರೆ ತಿಂಗಳಿಗೆ ಪ್ರತಿ ಸ್ಥಾವರಕ್ಕೆ ನೀಡುವ ರಿಯಾಯಿತಿ
 (A) ರೂ.25/- (B) ರೂ.50/- (C) ರೂ.75/- (D) ರೂ.60/-
12. The rebate allowed per unit under tariff schedule LT-2(a), for the hostels meant for handicapped is
 (A) 10 Ps. (B) 30 Ps. (C) 50 Ps. (D) 25 Ps.
 ಎಲ್.ಟಿ2(ಎ) ಪ್ರವರ್ಗದ ಅಡಿಯಲ್ಲಿ ಅಂಗವಿಕಲರಿಗೆ ನಡೆಸುವ ವಿದ್ಯಾರ್ಥಿನಿಲಯಗಳಿಗೆ ಪ್ರತಿ ಯೂನಿಟ್‌ಗೆ ನೀಡುವ ರಿಯಾಯಿತಿ
 (A) 10 ಪೈಸೆ (B) 30 ಪೈಸೆ (C) 50 ಪೈಸೆ (D) 25 ಪೈಸೆ

13. In respect of metered IP installations, if capacitors are installed the rebate allowed per unit is

- (A) 5 Ps. (B) 3 Ps. (C) 2 Ps. (D) 10 Ps.

ಮಾಪಕ ಅಳವಡಿಸಿರುವ ನೀರಾವರಿ ಸ್ಥಾವರಗಳು ಕೆಪಾಸಿಟರ್ ಅಳವಡಿಸಿದರೆ ಪ್ರತಿ ಯೂನಿಟ್ಗೆ ನೀಡಲಾಗುವ ರಿಯಾಯಿತಿ

- (A) 5 ಪೈಸೆ (B) 3 ಪೈಸೆ (C) 2 ಪೈಸೆ (D) 10 ಪೈಸೆ

14. In respect of LT installations the maximum power factor surcharge per unit levied is

- (A) 10 Ps. (B) 20 Ps. (C) 30 Ps. (D) 15 Ps.

ಎಲ್.ಟಿ. ಸ್ಥಾವರಗಳಿಗೆ ಸಂಬಂಧಿಸಿದಂತೆ ವಿಧಿಸಲಾಗುವ ಪವರ್ ಫ್ಯಾಕ್ಟರ್ ಮೇಲುಕರದ ಗರಿಷ್ಠ ಪ್ರಮಾಣ ಪ್ರತಿ ಯೂನಿಟ್ಗೆ

- (A) 10 ಪೈಸೆ (B) 20 ಪೈಸೆ (C) 30 ಪೈಸೆ (D) 15 ಪೈಸೆ

15. The currency of an indent after countersignature will be

- (A) 2 days (B) 3 days (C) 5 days (D) 4 days

ಮೇಲುಸಹಿ ಮಾಡಿದ ನಂತರ ಸಾಮಗ್ರಿ ಕೋರಿಕೆ ಪಟ್ಟಿಯ ಜಾಲ್ತಿ ಅವಧಿ

- (A) 2 ದಿವಸ (B) 3 ದಿವಸ (C) 5 ದಿವಸ (D) 4 ದಿವಸ

16. Expenditure on minor replacement of an asset is charged to

- (A) Improvement (B) Extension
(C) Capital Works (D) Repairs and Maintenance

ಆಸ್ತಿಗೆ ತಗಲುವ ಸಣ್ಣಪುಟ್ಟ ಬದಲಾವಣೆ ಖರ್ಚನ್ನು ಹಾಕುವುದು

- (A) ಸುಧಾರಣೆ (B) ವಿಸ್ತರಣೆ
(C) ಬಂಡವಾಳ ಕಾರ್ಯ (D) ದುರಸ್ತಿ ಮತ್ತು ನಿರ್ವಹಣೆ

17. The time limit to be fixed for receipt of tenders for civil works costing Rs.25,000/-

- (A) 10 Days (B) 20 days (C) 30 days (D) 15 days

ರೂ.25000/- ಇರುವ ಸಿವಿಲ್ ಕಾಮಗಾರಿಗೆ ಟೆಂಡರ್ ಸ್ವೀಕರಿಸುವುದಕ್ಕೆ ನಿಗದಿಪಡಿಸಬೇಕಾದ ಕಾಲಮಿತಿ

- (A) 10 ದಿವಸ (B) 20 ದಿವಸ (C) 30 ದಿವಸ (D) 15 ದಿವಸ

18. Deposit received from Government Department/Local bodies for execution of work on their behalf is accounted under account code

- (A) 47.310 (B) 47.305 (C) 47.306 (D) 47.311

ಸರ್ಕಾರಿ ಇಲಾಖೆ/ಸ್ಥಳೀಯ ಸಂಸ್ಥೆಗಳ ಪರವಾಗಿ ಕೆಲಸ ನಿರ್ವಹಿಸಲು ಪಾವತಿಸಿದ ಹಣವನ್ನು ಲೆಕ್ಕೀಕರಿಸಬೇಕಾದ ಲೆಕ್ಕ ಶೀರ್ಷಿಕೆ

- (A) 47.310 (B) 47.305 (C) 47.306 (D) 47.311

19. The rent recovered from employees towards the quarters provided is credited to a/c head

- (A) 28.1040 (B) 28.4010 (C) 28.1100 (D) 28.1050

ನೌಕರನಿಂದ ವಸೂಲಾದ ವಸತಿಗೃಹದ ಬಾಡಿಗೆಯನ್ನು ಜಮಾ ಮಾಡುವ ಲೆಕ್ಕ ಶೀರ್ಷಿಕೆ

- (A) 28.1040 (B) 28.4010 (C) 28.1100 (D) 28.1050

20. An extension to a purchase order not exceeding once may be placed within

- (A) 3 months (B) 6 months (C) One year (D) One month

ಖರೀದಿ ಆದೇಶವನ್ನು ಒಂದು ಸಲಕ್ಕೆ ಮೀರದಂತೆ ವಿಸ್ತರಿಸಲು ನಿಗದಿಪಡಿಸಿದ ಕಾಲಾವಧಿ

- (A) 3 ತಿಂಗಳು (B) 6 ತಿಂಗಳು (C) ಒಂದು ವರ್ಷ (D) ಒಂದು ತಿಂಗಳು

21. The billing rate per unit of free power supply in excess of 200 units and upto 280 units shall be

- (A) 50 Ps. (B) 10 Ps. (C) 30 Ps. (D) 20 Ps.

200 ಕ್ಕಿಂತ ಹೆಚ್ಚಿನ ಮತ್ತು 280 ಯುನಿಟ್‌ವರೆಗಿನ ಉಚಿತ ವಿದ್ಯುತ್ ಪೂರೈಕೆಗೆ ಪ್ರತಿಯೂನಿಟ್ಟಿಗೆ ವಿಧಿಸುವ ದರ

- (A) 50 ಪೈಸೆ (B) 10 ಪೈಸೆ (C) 30 ಪೈಸೆ (D) 20 ಪೈಸೆ

22. One of the important record upon which the work accounts are based is

- (A) Cash Book (B) Log Book
(C) Measurement Book (D) History book of vehicles

ಕಾಮಗಾರಿ ಲೆಕ್ಕಾಚಾರಕ್ಕೆ ಪ್ರಮುಖ ಪ್ರಾಥಮಿಕ ಮೂಲ ದಾಖಲಾತಿ.

- (A) ನಗದು ಪುಸ್ತಕ (B) ವಾಹನ ದಿನಚರಿ ಪುಸ್ತಕ
(C) ಅಳತೆ ಪುಸ್ತಕ (D) ವಾಹನಗಳ ಚರಿತ್ರೆ ಪುಸ್ತಕ

23. Un paid bonus shall be credited to account code

- (A) 44.2100 (B) 44.3100 (C) 44.3200 (D) 44.2200

ಪಾವತಿಯಾಗದ ಬೋನಸ್‌ನ್ನು ಜಮಾ ಮಾಡಬೇಕಾದ ಲೆಕ್ಕ ಶೀರ್ಷಿಕೆ

- (A) 44.2100 (B) 44.3100 (C) 44.3200 (D) 44.2200

24. The currency of an estimate costing Rs.96,000/- is

- (A) One year (B) 3 years (C) 2 years (D) 5 years

ರೂ.96,000/- ಮೌಲ್ಯದ ಅಂದಾಜು ಪಟ್ಟಿಯ ಚಾಲ್ತಿ ಅವಧಿ

- (A) ಒಂದು ವರ್ಷ (B) 3 ವರ್ಷ (C) 2 ವರ್ಷ (D) 5 ವರ್ಷ

25. The period of preservation of measurement book after the close of the work is

- (A) 15 years (B) 20 years (C) 25 years (D) 10 years

ಕೆಲಸ ಮುಗಿದ ನಂತರ ಅಳತೆ ಪುಸ್ತಕವನ್ನು ಕಾಯ್ದಿಡಬೇಕಾದ ಅವಧಿ

- (A) 15 ವರ್ಷ (B) 20 ವರ್ಷ (C) 25 ವರ್ಷ (D) 10 ವರ್ಷ

26. The Karnataka Electricity Reform Act has come into force w.e.f.

- (A) 1.1.1998 (B) 17.6.2000 (C) 1.6.1999 (D) 1.12.1997

ಕರ್ನಾಟಕ ವಿದ್ಯುತ್ ಸುಧಾರಣಾ ಕಾಯಿದೆಯು ಜಾರಿಗೆ ಬಂದ ದಿನಾಂಕ

- (A) 1.1.1998 (B) 17.6.2000 (C) 1.6.1999 (D) 1.12.1997

27. The No. of members in the Karnataka Electricity Regulatory Commission is

- (A) 5 (B) 3 (C) 7 (D) 10

ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗದ ಸದಸ್ಯರುಗಳ ಸಂಖ್ಯೆ

- (A) 5 (B) 3 (C) 7 (D) 10

28. The term of the office of the members of KERC is

- (A) 3 years (B) 5 years (C) 7 years (D) 10 years

ಕೆ.ಇ.ಆರ್.ಸಿ. ಸದಸ್ಯರುಗಳ ಅಧಿಕಾರದ ಅವಧಿ

- (A) 3 ವರ್ಷಗಳು (B) 5 ವರ್ಷಗಳು (C) 7 ವರ್ಷಗಳು (D) 10 ವರ್ಷಗಳು

29. The KERC Advisory Committee shall meet at least once in

- (A) 15 days (B) One month
(C) 3 months (D) 2 months

ಆಯೋಗದ ಸಲಹಾ ಸಮಿತಿಯು ಕನಿಷ್ಠ ಪಕ್ಷದಲ್ಲಿ ಸಭೆ ನಡೆಸಬಹುದಾದ ಅವಧಿ

- (A) 15 ದಿವಸ (B) ಒಂದು ತಿಂಗಳು
(C) ಮೂರು ತಿಂಗಳು (D) ಎರಡು ತಿಂಗಳು

30. The State Government may make subventions to any licensee with the approval of

- (A) Central Government (B) KERC
(C) Reserve Bank (D) State Legislature

ರಾಜ್ಯ ಸರ್ಕಾರವು ಯಾವುದೇ ಪರವಾನಗಿದಾರರಿಗೆ ಆರ್ಥಿಕ ಸಹಾಯ ಮಾಡಬೇಕಾದರೆ ಅನುಮತಿ ಪಡೆಯಬೇಕಾಗಿರುವುದು

- (A) ಕೇಂದ್ರ ಸರ್ಕಾರ (B) ಕೆ.ಇ.ಆರ್.ಸಿ.
(C) ರಿಸರ್ವ್ ಬ್ಯಾಂಕ್ (D) ರಾಜ್ಯ ವಿಧಾನ ಮಂಡಲ

31. The quorum for the meeting of KERC shall be

- (A) 3 (B) 4 (C) 5 (D) 2

ಕೆ.ಇ.ಆರ್.ಸಿ. ಸಭೆ ನಡೆಸುವುದಕ್ಕೆ ಅಗತ್ಯವಾದ ಸದಸ್ಯರುಗಳ ಸಂಖ್ಯೆ

- (A) 3 (B) 4 (C) 5 (D) 2

32. One of the function of financial system that is essential to a modern economy is

- (A) Mobilisation of savings (B) Operating Cycle
(C) Nature of industry (D) Flexibility

ಆಧುನಿಕ ಆರ್ಥಿಕ ವ್ಯವಸ್ಥೆಗೆ ಅಗತ್ಯವಾದ ಕಾರ್ಯ

- (A) ಉಳಿತಾಯ ಕ್ರೋಢೀಕರಣ (B) ಕಾರ್ಯಾಚರಣೆ ಅವರ್ತ
(C) ಕೈಗಾರಿಕಾ ಸ್ವರೂಪ (D) ಸುಲಭವಾದ ಆರ್ಥಿಕ ವ್ಯವಸ್ಥೆ

33. One of the major decision area the financial management involves is

- (A) The money market (B) Credit analysis
(C) The investment decision (D) Profit analysis

ಹಣಕಾಸು ನಿರ್ವಹಣೆಯಲ್ಲಿ ಪ್ರಮುಖವಾದ ನಿರ್ಣಯ ತೆಗೆದುಕೊಳ್ಳಬೇಕಾದ ಕ್ಷೇತ್ರ

- (A) ಹಣಕಾಸು ಮಾರುಕಟ್ಟೆ (B) ಸಾಲದ ವಿಶ್ಲೇಷಣೆ
(C) ಹೂಡಿಕೆ ತೀರ್ಮಾನ (D) ಲಾಭದ ವಿಶ್ಲೇಷಣೆ

34. The object of make available of ready cash whenever required is

- (A) Controlling inflow of cash
(B) A reserve to meet the expenditure
(C) A plan and control use of cash
(D) To avoid loss of good will to the organisation

ಹಣದ ಅವಶ್ಯಕತೆ ಇದ್ದಾಗ ತಕ್ಷಣ ಸಿಗುವಂತೆ ಮಾಡುವ ಉದ್ದೇಶ

- (A) ಹಣದ ಒಳಹರಿವು ನಿಯಂತ್ರಿಸುವುದು
(B) ಇತರೇ ವೆಚ್ಚಗಳನ್ನು ಭರಿಸಲು ಮೀಸಲು
(C) ಹಣದ ಯೋಜನೆ ಮತ್ತು ಬಳಕೆ ನಿಯಂತ್ರಣ
(D) ಸಂಸ್ಥೆಗೆ ಇರುವ ವ್ಯಾಪಾರ ಹಾಳಾಗದಂತೆ ತಡೆಯುವುದು

35. One of the objectives of financial management is

- (A) Building up reserves for growth and expansion
(B) Profit maximisation
(C) Ensuring financial discipline in the organisation
(D) Ensuring fair return to share holders

ಹಣಕಾಸು ನಿರ್ವಹಣೆಯ ವಾಸ್ತವಿಕ ಗುರಿ

- (A) ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಮೀಸಲು ನಿಧಿ ಬೆಳೆಸಲು
(B) ಗರಿಷ್ಠ ಲಾಭ ಗಳಿಸುವುದು
(C) ಸಂಸ್ಥೆಯಲ್ಲಿ ಹಣಕಾಸಿನ ಶಿಸ್ತನ್ನು ನಿಶ್ಚಯಪಡಿಸುವುದು
(D) ಶೇರುದಾರರಿಗೆ ನ್ಯಾಯವಾದ ಪ್ರತಿಫಲ ನಿಶ್ಚಯಪಡಿಸುವುದು

36. Examples of current asset is

- (A) Short term loans (B) Outstanding dividends
(C) Outstanding expenses (D) Bills receivables

ಪ್ರಚಲಿತ ಆಸ್ತಿಗೆ ಉದಾಹರಣೆ

- (A) ಕಡಿಮೆ ಅವಧಿ ಸಾಲಗಳು (B) ಬಾಕಿಯಿರುವ ಡಿವಿಡೆಂಡ್
(C) ಬಾಕಿಯಿರುವ ವೆಚ್ಚಗಳು (D) ಬರಬೇಕಾಗಿರುವ ಬಿಲ್ಲುಗಳು

37. The establishment expenses of O&M Division is classified under

- (A) Capital expenditure (B) Revenue receipts
(C) Revenue Expenditure (D) Capital receipts

ಕಾರ್ಯ ಮತ್ತು ಪಾಲನಾ ವಿಭಾಗದ ಸಿಬ್ಬಂದಿ ವೆಚ್ಚವನ್ನು ವರ್ಗೀಕರಿಸುವುದು

- (A) ಬಂಡವಾಳ ವೆಚ್ಚ (B) ಕಂದಾಯ ಸ್ವೀಕೃತಿ
(C) ಕಂದಾಯ ವೆಚ್ಚ (D) ಬಂಡವಾಳ ಸ್ವೀಕೃತಿ

38. Revenue derived from interest on belated revenue receipts is classified under

- (A) Sale of electricity (B) Other Revenue
(C) Misc. revenue from consumers (D) Misc. revenue from employees

ವಿಳಂಬ ಕಂದಾಯ ಸ್ವೀಕೃತಿ ಮೇಲೆ ಹಾಕಿದ ಬಡ್ಡಿಯಿಂದ ಬಂದ ಕಂದಾಯವನ್ನು ವರ್ಗೀಕರಿಸುವುದು

- (A) ವಿದ್ಯುತ್ ಮಾರಾಟ (B) ಇತರ ಕಂದಾಯ
(C) ಗ್ರಾಹಕರಿಂದ ಬಂಧ ವಿವಿಧ ಕಂದಾಯ (D) ನೌಕರರಿಂದ ಬಂದ ವಿವಿಧ ಕಂದಾಯ

39. Identify from the following the payment out of imprest which has no limit

- (A) Lorry taxes and premiums (B) Meeting expenses
(C) Rents for buildings (D) Purchase of fuel for vehicles

ಕೈಹಣದಿಂದ ಮಿತಿ ಇಲ್ಲದೆ ಪಾವತಿಸಬಹುದಾದ ಖರ್ಚನ್ನು ಈ ಕೆಳಗಿನವುಗಳಿಂದ ಗುರುತಿಸಿ

- (A) ಲಾರಿ ತೆರಿಗೆ ಮತ್ತು ಪ್ರೀಮಿಯಂ (B) ಸಭೆ ವೆಚ್ಚ
(C) ಕಟ್ಟಡದ ಬಾಡಿಗೆ (D) ವಾಹನಗಳಿಗೆ ಇಂಧನ ಖರೀದಿ

40. The initial agreement period of power supply to HT installation is

- (A) One year (B) 2 years (C) 3 years (D) 5 years

ಹೆಚ್.ಟಿ. ಸ್ಥಾಪನೆಗಳಿಗೆ ವಿದ್ಯುತ್ ಸರಬರಾಜಿನ ಪ್ರಾರಂಭಿಕ ಒಪ್ಪಂದದ ಅವಧಿ

- (A) ಒಂದು ವರ್ಷ (B) 2 ವರ್ಷಗಳು (C) 3 ವರ್ಷಗಳು (D) 5 ವರ್ಷಗಳು

PART-B

1. Write short notes:

6 X 2 = 12

- a) Maximum Load
b) Un-authorized use of electricity
c) Method of execution of works
d) Rates and Taxes
e) Liabilities
f) Inventory Register of street lights

ಸಂಕ್ಷಿಪ್ತವಾಗಿ ವಿವರಿಸಿ:

- (ಅ) ಗರಿಷ್ಠ ಹೊರೆ
(ಆ) ವಿದ್ಯುಚ್ಛಕ್ತಿಯ ಅನಧಿಕೃತ ಉಪಯೋಗ
(ಇ) ಕಾಮಗಾರಿ ನಿರ್ವಹಿಸುವ ವಿಧಾನ
(ಈ) ಬೆಲೆ ಮತ್ತು ಸುಂಕ
(ಉ) ಹೊಣೆಗಾರಿಕೆ
(ಊ) ಬೀದಿ ದೀಪಗಳ ವಿವರಣಾ ತಪಶೀಲು ಪುಸ್ತಕ

2. What are conditions to be followed by the consumer for conversion of tariff from one type of use to another type of use (Change of tariff category) 5

ಗ್ರಾಹಕರು ಒಂದು ಬಗೆಯ ಉಪಯೋಗದಿಂದ ಮತ್ತೊಂದು ಬಗೆಯ ಉಪಯೋಗಕ್ಕೆ ವಿದ್ಯುತ್ ಬದಲಾಯಿಸಿಕೊಳ್ಳಲು ಅನುಸರಿಸಬೇಕಾದ ನಿಬಂಧನೆಗಳನ್ನು ವಿವರಿಸಿ.

3. What are the general principles to be observed while placing orders for purchase of materials? 5
ಸಾಮಾನುಗಳನ್ನು ಖರೀದಿಸಲು ಆದೇಶವನ್ನು ಹಾಕುವಾಗ ಅನುಸರಿಸಬೇಕಾದ ಸಾಮಾನ್ಯ ನಿಯಮಗಳನ್ನು ತಿಳಿಸಿ;
4. Explain the valuation of materials returned to stores. 5
ಉಗ್ರಾಣಕ್ಕೆ ಹಿಂದಿರುಗಿಸುವ ಸಾಮಗ್ರಿಗಳ ಬೆಲೆಯನ್ನು ನಿರ್ಧರಿಸುವ ಕ್ರಮವನ್ನು ವಿವರಿಸಿ;
5. Explain the payment of compensation to the legal heirs of a non-departmental person who died on account of electrocution. 5
ವಿದ್ಯುತ್ಕರಣ ಹೊಂದಿದ ಇಲಾಖಾ ವ್ಯಕ್ತಿಯಲ್ಲದವರ ಕಾನೂನುಬದ್ಧ ಉತ್ತರಾಧಿಕಾರಿಗೆ ಪರಿಹಾರ ಪಾವತಿಸುವ ಬಗ್ಗೆ ವಿವರಿಸಿ;
6. Explain any four functions of the commission (KERC). 4
ಆಯೋಗದ (ಕ.ವಿ.ನಿ.ಆ.) ಯಾವುದಾದರೂ ನಾಲ್ಕು ಕಾರ್ಯಗಳನ್ನು ವಿವರಿಸಿ;
7. Explain the conditions for appointment as member of the commission(KERC). 4
ಆಯೋಗದ (ಕ.ವಿ.ನಿ.ಆ.) ಸದಸ್ಯನಾಗಿ ನೇಮಕಾತಿ ಹೊಂದುವುದಕ್ಕೆ ಇರುವ ಷರತ್ತುಗಳನ್ನು ವಿವರಿಸಿ;
8. What are the incidental functions of financial management? 5
ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಪ್ರಾಸಂಗಿಕ ಕಾರ್ಯಗಳನ್ನು ತಿಳಿಸಿ
9. What is liquidity? Explain the provision of liquidity? 5
ದ್ರವೀಕರಣ ಎಂದರೇನು? ದ್ರವೀಕರಣದ ಅವಕಾಶಗಳನ್ನು ವಿವರಿಸಿ
10. Explain the checks to be exercised by the cash officer with regard to cash transactions. 5
ನಗದು ಅಧಿಕಾರಿಯು ನಗದು ವ್ಯವಹಾರದ ವಿಚಿತತೆ ಪರೀಕ್ಷಿಸುವುದಕ್ಕಾಗಿ ಯಾವ ಕ್ರಮಗಳನ್ನು ಅನುಸರಿಸಬೇಕು ವಿವರಿಸಿ;
11. Explain the administration of funds of KPTCL. 5
ಕ.ವಿ.ಪ್ರ.ನಿ. ನಿಗಮದ ನಿಧಿ ಕಾರ್ಯ ನಿರ್ವಹಣೆಯನ್ನು ವಿವರಿಸಿ.